



November 6, 2020

To
BSE Limited
Phiroze Jeejeebhoy Towers
Dalal Street
Mumbai - 400 001

Scrip Code: 533274

To
National Stock Exchange of India Limited
Exchange Plaza
Plot no. C/1, G Block
Bandra-Kurla Complex
Bandra (E) Mumbai - 400 051
Scrip Code : PRESTIGE

Dear Sir(s),

Sub: Copy of publication of Notice of Board Meeting in the newspapers

Pursuant to Regulation 30 of SEBI (Listing Obligations and Disclosure Requirements) Regulations, 2015, please find enclosed, the notice of Board meeting to be held on Wednesday, November 11, 2020 duly published in Samyuktha Karnataka (Kannada Daily) and Business Standard (English Daily) on November 6, 2020.

This is for your information and records.

Thanking you,

Yours faithfully,

For Prestige Estates Projects Limited

Manoj Krishna JV
Company Secretary and Compliance Officer



Encl: Copy of Publication

12 POLITICS & PUBLIC AFFAIRS

Nitish creates a flutter, says this is his 'last election'

The 69-year-old chief minister has governed the state for four terms

PRESS TRUST OF INDIA
Dharamtala, 5 November

Bihar Chief Minister Nitish Kumar created a flutter on Thursday when he declared the assembly polls under way in the state were his "last".

"Today is the last day of campaign for the final phase of assembly election. Polling will take place the day after tomorrow. This is my last election," he told an election rally here in Purna district in the dying moments of electioneering.

Tadashi Yadav, the opposition Alliance's chief ministerial contender, has often claimed Kumar was "last".

The 69-year-old leader has ruled the state for nearly 15 years and served as a union minister quite a few times.

Nitish Kumar, who is seeking a fourth straight term in office, traced the election to the NDA to power yet again. "All's well that ends well," he said.



Bihar CM Nitish Kumar addresses a rally in Kathbar on Thursday

NDA govt needed in Bihar for uninterrupted development: PM

PRESS TRUST OF INDIA
New Delhi, 5 November

Asserting that reforms are impossible in an environment of mismanagement and anarchy, Prime Minister Narendra Modi on Thursday said he needs the Nitish Kumar government in Bihar to ensure that there is no paucity in the state's development and the welfare schemes continue there uninterrupted.

In an open letter to the people of Bihar ahead of the final phase of voting on Saturday, Modi said people have full faith that only the NDA government can work for the state's development. "I am convinced about the development of Bihar. I need the Nitish Kumar government to ensure that there is no paucity in Bihar's development and the welfare schemes continue there uninterrupted," he said.

north Bihar districts. The final phase of polling on Saturday will cover 78 constituencies spread across 19

Saharsa for this phase of elections. In the north, the BJP is expected to retain the trust in the NDA. He asserted that the coalition headed in the state by

Chief Minister and JDU president Nitish Kumar was looking forward to meet the "aspirations" of people in the decade to follow, having fulfilled their "needs" in the preceding one.

Nitish slams Yogi
NDA partners BJP and the JDU appear divided on the contentious new citizenship law, with Uttar Pradesh Chief Minister Yogi Adityanath assailing illegal immigrants will be thrown out of the country and the alliance's CM face for Bihar Nitish Kumar calling such talk "falta baat".

Notes of dissonance emanated from the JDU-BJP alliance on Wednesday when Bihar Chief Minister Nitish Kumar expressed displeasure over the hard line adopted by some in the coalition over illegal immigration, comments seen as a rebuff to his Uttar Pradesh counterpart Yogi Adityanath.

Kumar, who heads the Janata Dal (United) and enjoys support of a section of the state's Muslims, frowned upon the "falta baat" (rib-talking) at rallies in Araria and Kishanganj districts on Wednesday. Both districts have a heavy concentration of the minority community.

"Who are those people indulging in falta baat... that need to be thrown out of the country? Ever since you have given us a chance to serve, we have taken all people along.

Campaign ends

Campaigning for the third and final phase of Bihar assembly elections, in which 2.55 crore voters will decide the electoral fate of more than 1,200 candidates. Including the speaker and some members of the state cabinet, ended on Thursday evening.

The final phase of polling on Saturday will cover 78 constituencies spread across 19

Bombay HC to hear Arnab's bail plea today

PRESS TRUST OF INDIA
Mumbai, 5 November

High-profile TV journalist Arnab Goswami, arrested in a 2018 suicide abatement case, will spend another night in a school in Alibaug, while his plea seeking interim bail will be heard by the Bombay High Court on Friday.

A magistrate in Alibaug, while remanding Goswami in judicial custody till November 18, said that his arrest was prima facie illegal, according to a detailed court order made available on Thursday.

Police filed a revision application

before the Alibaug sessions court on Thursday, challenging the order passed by the magistrate there a day earlier.

Goswami was arrested on Wednesday from his residence in Juhu, Mumbai for allegedly abetting the suicide of architect and interior designer Anvay Naik, and was taken to the Alibaug police station in neighbouring Raigad district.

Alibaug, a coastal town, is around 90 km from Mumbai. Goswami was produced before a magistrate's court, which remanded him in judicial custody till November 18. He then moved the High Court

against the "illegal arrest", sought a stay to the investigation and a direction to the police to release him. He also sought that the FIR against him be quashed.

A division bench of Justices S S Shinde and M S Karnik on Thursday directed Goswami to make the complainant in the case, Akshata Naik, Arnab's wife, a respondent to his plea.

"We have to hear all the parties concerned before considering the interim relief," the bench said. It also heard the complainant as the family of the deceased has filed a petition here seeking transfer of the probe, the bench said.

FROM PAGE 1

Worst behind...

Hari Menon, founder and CEO of online retail firm Big Basket, which won the Start-up of the Year Award, said the pandemic gave the company a tremendous momentum.

"We pretty much advanced 18 months in top line growth and bottom line during this period," he said.

"We are in great shape to take off from here and have had tremendous growth through the pandemic," Menon said.

Vinod Saxi, Managing MD and CEO of Vinati Organics, the winner of the SME of the Year Award, said the company had seen demand for its products from all sectors except oil.

"We make specialty chemicals, and export 75 per cent of our products. We have done quite okay even during the pandemic," he said.

"As we give essential services, we didn't face any labour issue because it was local," she said.

A.K. Jana, MD, Indraprastha Gas, the winner of the PSU of the Year Award, said the transport sector had come back to 90 per cent of its pre-Covid levels.

"People prefer not to travel by public transport. They prefer their own cars and domestic consumption has even gone up more than what was during pre-Covid times," Jana said. Before Covid, there were 5,000 new CNG cars on the road every month. Today it is going up to 8,000, Jana said.

C.S Ghosh, MD of Bandhan Bank, the winner of the Banker of the Year Award, said the bank had recruited 5,000 people during the pandemic. "In our bank, 95 per cent of my customers have started repaying. During the first two quarters of the year, there was no credit growth. The last two quarters always had credit growth, but now credit

growth started before Papi, and is at 95 per cent of last year," said Ghosh.

"Demand is coming from the public. That is the opportunity linking credit and deposit growth," Ghosh said.

WhatsApp...

And, the existing TPAPs who have exceeded the cap, will have a period of two years from January 2021, to comply with the same in a phased manner. Currently, third party applications come as PhonePe, Google Pay, Paytm, and Amazon Pay, dominate the UPI ecosystem, controlling majority of the transactions.

According to industry estimates, the biggest player is PhonePe with over a 40 per cent market share, closely followed by Google Pay.

"It is a surprising move. Having a standard cap of 30 per cent is probably not the best way to do this because it stifles competition and makes people stick to edges. In general having an anti-monopolistic policy with specific limit would make sense. So, controlling monopoly is good but I am not sure if it's the best way to do it. The positive thing is there is two years' time for existing players so maybe we will have better implementation of this as we come to the two year time limit," said Hari Menon, Big Basket Co-founder, Raipur.

Experts agree on the fact that a hard cut off at 30 per cent is not the best way to curb dominance. UPI being an interoperable platform there should be a stance on monopoly but having hard limit is not the best thing.

UPI recorded over two billion transactions in October, a milestone that highlights the faster adoption of digital payments. In post-Covid-19 world, launched in 2016, it had crossed 1 billion transactions for the first time in UPI three years to reach a billion transactions in a month, the next billion came in just a year.

As businesses open up, there is huge uptake in UPI

payments as an increasing number of customers opt for digital payments, owing to convenience and safety. With the festive season in full bloom, October has seen a huge surge in UPI payments.

Biden closes in...

Trump falsely declared victory in Pennsylvania, one of the five states that has yet to be called by the Associated Press. As of Thursday morning, the race had 763,000 mailed ballots left to count in Pennsylvania—about half the total of a day earlier—and Trump's lead had shrunk to 176,000 votes. About 77 per cent of mailed ballots counted so far have been for Biden, suggesting he could still overtake Trump there.

To win the Electoral College vote, Trump would have to sweep the remaining states or see a reversal in Arizona. Biden's lead there shrunk to about 69,000 votes overnight as ballots continue to be counted. Trump's campaign has sharply criticised Fox News and the Associated Press for declaring Biden the winner in Arizona. Trump is still leading in small leads in North Carolina and Georgia, though there are votes outstanding in each. Trump won both states in 2016.

In Georgia, Trump's lead has been steadily shrinking as mailed ballots are counted and was down to about 18,500 votes as of Thursday morning. According to the Atlanta Journal-Constitution, about 50,000 votes remain to be counted.

Biden's Wisconsin and Michigan victories reverse two of Trump's upsets in 2016, when he defeated Hillary Clinton. Trump's campaign said it would demand a recount in Wisconsin, where the candidates were less than 1 percentage point apart.

The president tweeted throughout the day, casting doubt on the count of mail-in ballots, which were heavily Democratic, after the Election Day imperson votes were counted, which ended Republican.

PRESTIGE ESTATES PROJECTS LIMITED
CIN: L2709KA1997PLC022322
Regd. Office: Prestige Lakshmi Awas,
No 19, Brundage Road, Bangalore - 560025
Email: investor@prestigeconstructions.com
Website: www.prestigeconstructions.com

NOTICE

Pursuant to Regulation 29 read with Regulation 47 of the Securities and Exchange Board of India (Listing Obligations and Disclosure Requirements) Regulations, 2015, Notice is hereby given that a Meeting of the Board of Directors of the Company is scheduled to be held on Wednesday, November 11, 2020, to, inter alia, consider and approve the standalone and consolidated Financial Results of the Company for the Quarter and Half Year ended September 30, 2020.

The full text of the notice may be accessed on the Company's website at www.prestigeconstructions.com and may also be accessed on the stock exchange websites at www.bseindia.com and www.nseindia.com

For Prestige Estates Projects Limited
Place: Bangalore Date: November 04, 2020
Company Secretary & Compliance Officer
Manoj Krishna IV

UDAY JEWELLERY INDUSTRIES LIMITED
Regd. Office: 3-6-2014/A, 1st Floor, Hyderabad Hyderabad 500029, Telangana, Ph: +91-40-46520411, E-mail: info@udayjewellery.com; Website: www.udayjewellery.com; CIN: L24697TG1999PLC016813

Extract of Standalone Unaudited Financial Results for the Quarter and Half Year ended 30th September, 2020 (Rs. in Lakhs)

Particulars	Quarter ending 30.09.2020 (Unaudited)	Half Year ending 30.09.2020 (Unaudited)	Corresponding Quarter ending 30.09.2019 (Unaudited)
Total Income from operations	1381.17	1726.06	1641.79
Net Profit / (Loss) for the period (before tax)	215.42	308.27	161.29
Net Profit / (Loss) for the period (after tax)	166.14	237.74	116.42
Total Comprehensive Income for the period (Comprising Profit / (Loss) for the period (after tax) and Other Comprehensive Income (after tax))	166.14	237.74	116.42
Paid-up Equity Share Capital (Face value Rs. 10/- per share)	2202.19	2202.19	2202.19
Other Equity Reserves	-	-	-
Reserve/ Surplus as shown in the Audited Balance Sheet of the previous year	-	-	-
Earnings per Share (of Rs. 10/- each) (for continuing and discontinued operations) - Basic/ Diluted:	0.75 / 0.75	1.08 / 1.08	0.53 / 0.53

Notes:
1. The above Un-audited Financial Results were reviewed and recommended by the Audit Committee, later approved by the Board of Directors at their respective meeting held on 5th November, 2020 and in accordance with the applicable Accounting Standards.

The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results is available on the website of the Stock Exchange (www.bseindia.com) and the Company Website (www.udayjewellery.com).

For and on behalf of Board of Directors
Sd/-
Ritesh Kumar Sanghi
Managing Director
Date: 05/11/2020
CIN: 09620033

GFL Limited
(Earlier known as Gujarat Fluorochemicals Limited)
CIN: L2410GJ1987PLC009362
Registered Office: Survey No. 16/3, 26 & 27, Village Ranjigar - 388 380 Taluka: Ghoghamba, District: Panchmahal, Gujarat
Email: investor@gfl.com/shah.shah@gfl.com
Website: www.gflimited.co.in

NOTICE

Notice is hereby given that pursuant to Regulation 29 read with Regulation 47 of the SEBI (Listing Obligations and Disclosure Requirements) Regulations, 2015, the meeting of the Board of Directors of the Company is scheduled on Friday, 13th November, 2020, inter alia, to consider and approve the Unaudited Financial Results of the Company for the quarter and half year ended 30th September, 2020. The above information is also available on the website of the Company www.gflimited.co.in and BSE www.bseindia.com and NSE www.nseindia.com.

For GFL Limited
Sd/-
Bhavi Shah
Company Secretary

Place: Vadodra Date: 5th November, 2020

CESC Ventures Limited
CIN: L74699WB2017PLC219318
Regd. Office: CESC House, Chowringhee Square, Kolkata - 700 001
Tel: 033-2225 6040,
Corporate Office: RP56 House, 24, Judges Court Road, Kolkata - 700 027
Email: cescevents@cesc.in; Website: www.cescventures.com

PUBLIC ANNOUNCEMENT FOR DELISTING THE EQUITY SHARES FROM THE CALCUTTA STOCK EXCHANGE LIMITED

Notice is hereby given that pursuant to Regulations 6 and 7 of the Securities and Exchange Board of India (Delisting of Equity Shares) Regulations, 2017, the Company, on Thursday, 5th day of November, 2020, has filed a proposal for voluntary delisting of its equity shares from the Calcutta Stock Exchange Limited ("CSE") (Scrip Code: 11343) as there has been no trading in the Equity Shares of the Company listed on the CSE since its listing on CSE. The Company is in the process of making necessary application for voluntary delisting of its equity shares from CSE. The equity shares of the Company shall continue to remain listed on National Stock Exchange of India Limited ("NSE") and Bombay Stock Exchange Limited ("BSE"), having nationwide trading terminals.

NECESSITY AND OBJECT OF DELISTING:
There has been no trading in the Company's shares on CSE since its listing on CSE. CSE does not have nationwide trading terminal. Hence, such listing is serving no useful purpose. Our Company intends to delist its Equity Shares from CSE and will continue to be listed on Stock Exchange(s) having nationwide trading terminals i.e., both NSE and BSE. The shareholders of the Company shall continue to avail the benefits of the listing and trading on NSE and BSE.

For CESC Ventures Limited
Sudip Kumar Ghosh
Company Secretary

Place: Kolkata Date: 5th November, 2020

ESAB INDIA LIMITED
CIN: L29299TN1987PLC058738
Regd Office: Plot No. 13, 3rd Main Road, Industrial Estate, Ambattur, Chennai - 600 005
Telephone No. 044-42301100, email id: investorrelations@esab.co.in

Extract of Statement of Unaudited Financial Results for the quarter and six months ended September 30, 2020 (Rs. in Lakhs (except EPS))

Sl. No.	Particulars	Quarter ended September 30, 2020	Quarter ended June 30, 2020	Quarter ended September 30, 2019	6 months ended September 30, 2020	6 months ended September 30, 2019	Year ended March 31, 2020	
		Unaudited	Unaudited	Unaudited	Unaudited	Unaudited	Audited	
1	Total Income from operations	16,957	12,730	17,523	29,687	36,065	71,147	
2	Net Profit for the period (before Tax, Exceptional and / or Extraordinary items)	2,384	956	2,236	3,340	4,799	9,724	
3	Net Profit for the period (after Tax, (after Exceptional and / or Extraordinary items)	2,384	956	2,236	3,340	4,799	9,724	
4	Net Profit for the period after Tax (after Exceptional and / or Extraordinary items)	1,759	717	1,885	2,486	3,508	7,141	
5	Total Comprehensive Income for the period (Comprising Profit for the period (after tax) and Other Comprehensive Income (after tax))	1,763	710	1,873	2,473	3,527	7,116	
6	Equity Share Capital	1,520	1,530	1,530	1,530	1,530	1,530	
7	Earnings Per Share (of ₹ 10/- each) (for continuing and discontinued operations)	- Basic / Diluted:	11.40 / 11.49	4.66 / 4.66	12.25 / 12.15	16.15 / 16.15	23.12 / 23.12	46.40 / 46.40

Note: The above is an extract of the detailed Statement of Unaudited Financial Results for the quarter and six months ended September 30, 2020 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The same would be available on the Company's website www.esabindia.com and on the website of the Stock Exchanges - BSE Limited and National Stock Exchange of India Limited.

For ESAB India Limited
Rajit Ghosh
Managing Director

Chennai November 5, 2020
Visit our website: www.esabindia.com

NACL Industries Limited
CIN: L2410TG1989PLC016007
Regd. Office: Plot No 12-A, "C" Block, Lakshmi Towers No 8-2-24/11/7/78, Nagarjuna Hills, Purangudi, Hyderabad-500042, Telangana State, India. Phone: 944-24405100, Fax: 040-23260262, E-mail: info@nacle.com, Website: www.nacle.com

Extract of the Statement of Unaudited Standalone and Consolidated Financial Results for the Quarter and Half-Year Ended September 30, 2020 (Rs. in Lakhs)

Sl. No.	Particulars	Standalone		Consolidated		
		Quarter ended 30.09.2020 (Unaudited)	Half-year ended 30.09.2020 (Unaudited)	Quarter ended 30.09.2020 (Unaudited)	Half-year ended 30.09.2020 (Unaudited)	
1	Total Income from Operations	34,675	60,199	30,565	34,676	
2	Net Profit for the period (before Tax & Exceptional and/or Extraordinary items)	2,921	3,725	1,025	2,923	
3	Net Profit for the period before Tax, (after Exceptional and/or Extraordinary items)	2,921	3,725	1,025	2,923	
4	Net Profit for the period after Tax, (after Exceptional and/or Extraordinary items)	1,869	2,405	644	1,871	
5	Total Comprehensive Income for the period (Comprising (Loss)/Profit for the period (after tax) and Other Comprehensive Income (after tax))	1,849	2,373	597	1,850	
6	Paid-up Equity Share Capital	1,926	1,926	1,674	1,926	
7	Earnings per Share (of ₹ 1 each)	a) Basic / Diluted:	0.97 / 0.97	1.25 / 1.25	0.38 / 0.37	1.26 / 1.26

NOTE:
1. The above Unaudited Standalone and Consolidated Financial Results of NACL Industries Limited ("the Company") were reviewed by the Audit Committee at its meeting held on November 3, 2020 and has been approved by the Board of Directors at its meeting held on November 4, 2020. The Statutory Auditors have carried out a limited review of these Financial Results for the Quarter and Half-year ended September 30, 2020 and have issued an unmodified report on these results.
2. The above is an extract of the detailed format of Statement of Unaudited Standalone and Consolidated Financial Results for the Quarter and Half-Year Ended September 30, 2020 filed with BSE Limited & NSE Limited under Regulation 33 of the Securities and Exchange Board of India (Listing Obligations and Disclosure Requirements) Regulations, 2015. The full format of Statement of Unaudited Standalone and Consolidated Financial Results for the Quarter and Half-Year Ended September 30, 2020 is available on the website of BSE & NSE Limited and Company's website at www.nacleind.com

By Order of the Board
Sd/-
M. Pavan Kumar
Managing Director & CEO
(DIN:01514557)

Place : Hyderabad Date : November 4, 2020

BS SUDOKU # 3200

7			8	2	5
5	9		6		8
8	3				
4	7		1		2
2			9	6	1
9		7		8	4
1					7

SOLUTION TO #2199

7			8	2	5
5	9		6		8
8	3				
4	7		1		2
2			9	6	1
9		7		8	4
1					7

Medium
★★★
Solution tomorrow

HOW TO PLAY
Fill in the grid so that every row, every column and every 3x3 box contains the digits 1 to 9.

Mediam
★★★
Solution tomorrow

HOW TO PLAY
Fill in the grid so that every row, every column and every 3x3 box contains the digits 1 to 9.